



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೮, ಮೇ, ೨೦೨೫(ವೈಶಾಖ, ೧೮, ಶಕವರ್ಷ, ೧೯೪೭) BENGALURU, THURSDAY, 08, MAY, 2025(VAISHAKHA, 18, SHAKAVARSHA, 1947)	ನಂ. ೨೫೫ No. 255
-----------------------	--	--------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಪ್ರಪತ್ರ-೨

(12(2)ನೇ ನಿಯಮವನ್ನು ನೋಡಿ)

ಅಧಿಸೂಚನೆ

ನಂ. ಚು(೨)ವಿವ/77/2024-25

ದಿನಾಂಕ 08-05-2025

1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ, ಈ ಅಧಿಸೂಚನೆಗೆ ಲಗತ್ತಿರುವ ಅನುಬಂಧದಲ್ಲಿ ಕಾಣಿಸಿದ ವಿವಿಧ ಕಾರಣಗಳಿಂದ ಖಾಲಿ ಇರುವ ಗ್ರಾಮಪಂಚಾಯಿತಿ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ;

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮಕ್ಕನುಸಾರವಾಗಿ ಹಾಗೂ ರಾಜ್ಯ ಚುನಾವಣಾ ಆಯೋಗದ ಸಂಖ್ಯೆ:SECK/RLB/BELN(GP)1/2025, E-203219 ದಿನಾಂಕ:25.04.2025 ಆದೇಶಕ್ಕನುಸಾರವಾಗಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಭಾ.ಆ.ಸೇ., ಆದ ನಾನು ಸದರಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕೆಳಕಾಣಿಸಿದ ಕಾರ್ಯಕ್ರಮ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸುತ್ತೇನೆ.

ವಿವಿಧ ಕಾರಣಗಳಿಂದ ತೆರವಾಗಿ ಚುನಾವಣೆ ನಡೆಯಲಿರುವ ಗ್ರಾಮಪಂಚಾಯಿತಿ ಸದಸ್ಯ ಸ್ಥಾನಗಳ ಸಂಖ್ಯೆ ವಿವರಗಳನ್ನು ಅನುಬಂಧದಲ್ಲಿ ತೋರಿಸಲಾಗಿದೆ.

ಚುನಾವಣಾ ವೇಳಾಪಟ್ಟಿ

1	ಸಂಬಂಧಪಟ್ಟ ಚುನಾವಣಾಧಿಕಾರಿಗಳು ಪ್ರಪತ್ರ-3 ರಲ್ಲಿ ಚುನಾವಣಾ ನೋಟೀಸನ್ನು ಹೊರಡಿಸುವ ದಿನಾಂಕ ಮತ್ತು ದಿನ	08-05-2025 (ಗುರುವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	14-05-2025 (ಬುಧವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	15-05-2025 (ಗುರುವಾರ)

(೧)

4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	17-05-2025 (ಶನಿವಾರ)
5	ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	25-05-2025 (ಭಾನುವಾರ)
6	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	27-05-2025 (ಮಂಗಳವಾರ)
7	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕು ಕೇಂದ್ರಗಳಲ್ಲಿ)	28-05-2025 (ಬುಧವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	28-05-2025 (ಬುಧವಾರ)

ಅನುಬಂಧ

ಕ್ರ. ಸಂ.	ತಾಲ್ಲೂಕಿನ ಹೆಸರು	ಗ್ರಾಮಪಂಚಾಯಿತಿ ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಖಾಲಿ ಸ್ಥಾನಗಳ ಸಂಖ್ಯೆ
1	2	3	4	5
1	ತುಮಕೂರು	37-ಬೆಳಗುಂಬ	05-ವಡ್ಡರಹಳ್ಳಿ	1
2	ತುಮಕೂರು	38-ಹೆಗ್ಗರೆ	06-ವಕ್ಕೋಡಿ-1	1
3	ಗುಬ್ಬಿ	26-ಕುನ್ನಾಲ	03-ಜೀಗನಹಳ್ಳಿ	1
4	ತಿಪಟೂರು	13-ಹಿಂಡಿಸೈರೆ	01-ಹಿಂಡಿಸೈರೆ	1
5	ಚಿಕ್ಕನಾಯಕನಹಳ್ಳಿ	23-ಮುದ್ದೇನಹಳ್ಳಿ	06-ಆಲದಕಟ್ಟೆ	1
6	ತುರುವೇಕೆರೆ	26-ಹುಲ್ಲೇಕೆರೆ	08-ಬಳ್ಳೇಕಟ್ಟೆ	1
7	ಮಧುಗಿರಿ	03-ದೊಡ್ಡವೀರಗೊಂಡನಹಳ್ಳಿ	03-ಗುಂಡ್ಲಹಳ್ಳಿ	1
8	ಮಧುಗಿರಿ	05-ಮರುವೇಕೆರೆ	02-ಬಂದ್ರೇಹಳ್ಳಿ	1
9	ಮಧುಗಿರಿ	18-ಮುದ್ದೇನಹಳ್ಳಿ	03-ಪೋಲೇನಹಳ್ಳಿ	1
10	ಪಾವಗಡ	07-ಕನ್ನಮೇಡಿ	06-ಕಿಲಾರ್ಲಹಳ್ಳಿ	1
11	ಪಾವಗಡ	08-ಬ್ಯಾಡನೂರು	06-ಗುಂಡ್ಲಾರಹಳ್ಳಿ	1
12	ಪಾವಗಡ	32-ಅರಸೀಕೆರೆ	02-ಅರಸೀಕೆರೆ-2	1
13	ಪಾವಗಡ	30-ಚನ್ನಕೇಶವಪುರ	04-ಕೊತ್ತೂರು-2	1

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308-ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ 08.05.2025 ರಿಂದ 28.05.2025 ರವರೆಗೆ ಜಾರಿಯಲ್ಲಿರುತ್ತದೆ.

(ಶುಭ ಕಲ್ಯಾಣ್, ಭಾ.ಆ.ಸೇ.)
ಜಿಲ್ಲಾಧಿಕಾರಿ,
ತುಮಕೂರು ಜಿಲ್ಲೆ.